

## ಇದೀಗ ಭಕ್ತಿಯು ಮತ್ತಿದೀಗ ಮುಕ್ತಿಯು

- 1. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 64.
- 2. Ref.:** Shri Purandara Dasara Sahitya Part – 2, Aartha Bhaava, edited by Shri Betageri Krishna Sharma and Shri Bengeri Huchha Rayaru, page No. 141.
- 3. Ref.:** Samagra Dasa Sahitya, Samputa 3.2 published by Kannada & Culture Dept, Govt of Karnataka, Bengaluru, page No. 287.
- 4. Note:** This song is not available in the books of Prof. S.K. Ramachandra Rao and also in the books of Gorebala Hanumantha Rayaru.
- 5. Note:** Lyrics given here are as per Ref. 1. The wordings in other books cited above are same as in Ref. 1, with few variations which are not considered here.
- 6. Note:** Singer has followed these lyrics.

ರಾಗ: ದೇಶಿಕತೋಡಿ

ತಾಳ: ರೂಪಕ

ಇದೀಗ ಭಕ್ತಿಯು ಮ-

ತ್ತಿದೀಗ ಮುಕ್ತಿಯು || ಪ ||

ಮಧುದ್ವಿಷನ ಪದಕಮಲಕೆ

ಮಧುಪನಂತೆ ಮುದದಿ ವಂದಿಪಡೆ || ಅಪ ||

ಶ್ರೀಕಾಂತಮೂರುತಿ ಬಾಹ್ಯಾಂತರದಿ

ಏಕಾಂತದಿ ನಿನಗಾನಂದ ತುಳುಕಾಡಿ

ಮುಖ ವಿಕಾಸದಿ ತನುವ ಮರೆತು

ಏಕಭಾವದಿ ಬುದ್ಧಿಲಿ ಕುಣಿವೆ || 1 ||

ಧಂಭವ ಸಾರುವರತ್ತತ್ತ ಜರಿದು

ಕುಂಭಕ ಪೂರಕ ರೇಚಕ ನೀನದು

ಅಂಬುಧೀಶ ಪದಾಂಭುಜ ವೀಕ್ಷಿಸಿ

ಬಿಂಬವ ಕಾಣುವ ಹಂಬಲ ಹಿಡಿವೆ || 2 ||

ಕಂಡವರ ಕಾಲಿಗೆ ಕುಮನುಜರಿಗೆ  
ಮಂಡೆಯ ಬಾಗದೆ ಪರೇಶ ಕೊಟ್ಟಷ್ಟು  
ಉಂಡು ಸುಜನರ ಕಂಡು ಸುಖಿಸಿ ಪಾ-  
ಷಂಡ ಸಂಭಾಷಣೆ ಸೋಕದೆ ಬಾಳುವ || 3 ||

ತಪತಾರ ಕಂಬುಲಾಂಛನ ಪಿಡಿದು  
ಗುಪಿತ ಮಂತ್ರವ ವರಗುರುಗಳ  
ಉಪದೇಶ ಕ್ರಮ ಮೀರದೆ ಇತರ  
ಕಪಟ ಬಿಟ್ಟು ನಲಿದು ಸುಖಿಪ || 4 ||

ಸದ್ಯಕ್ತಿ ಸದ್ವರ್ಮ ಮಾಡುತ ನೋಡುತ  
ಸದ್ಗೋಷ್ಠಿ ಸಚ್ಚಾಸ್ತ್ರ ಹೇಳುತ ಕೇಳುತ  
ದುಗ್ಧಸಮುದ್ರೇಶ ಪುರಂದರವಿಠಲಗೆ  
ಇದ್ದ ಸಂಪದವ ತಪ್ಪದೆ ಒಪ್ಪಿಪ || 5 ||

### ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಭಕ್ತಿಯ ಲಕ್ಷಣವನ್ನು ದಾಸರು ಇಲ್ಲಿ ಅನೇಕ ರೀತಿಯಿಂದ ಹೇಳಿದ್ದಾರೆ.

1. **ಮಧುದ್ವಿಷ** = ಕೃಷ್ಣ

**ವಿಕಳ ಭಾವದಿ** = ಸಂಭ್ರಮದ ಭಾವದ

2. **ಢಂಭವ ಸಾರುವರ** = ಢಾಂಬಿಕರ

**ಕುಂಭಕ** = ಪ್ರಾಣಾಯಾಮ ಮಾಡುವ ಉದ್ದೇಶದಿಂದ ಉಸಿರನ್ನು ಒಳಗೆ

ಹಿಡಿದಿಟ್ಟುಕೊಳ್ಳುವುದು

**ಪೂರಕ** = ಪ್ರಾಣಾಯಾಮ ಮಾಡುವ ಉದ್ದೇಶದಿಂದ ಉಸಿರನ್ನು ಒಳಕ್ಕೆ

ಎಳೆದುಕೊಳ್ಳುವುದು

**ರೇಚಕ** = ಪ್ರಾಣಾಯಾಮ ಮಾಡುವ ಉದ್ದೇಶದಿಂದ ಒಳಗಿನ ಉಸಿರನ್ನು ಹೊರಗೆ

ಕಳುಹಿಸುವುದು

3. ಪರೇಶ = ಪರಮಾತ್ಮ  
ಪಾಪಂಡ = ನಾಸ್ತಿಕ
4. ತಪುತಾರ = ತಪ್ಪು + ಆರ, ಕಾಯಿಸಿದ ಚಕ್ರ ಮುದ್ರೆ.  
ಕಂಬು = ಶಂಖ ಮುದ್ರೆ  
ಲಾಂಛನ ಪಿಡಿದು = ಇವುಗಳ ಚಿನ್ನ ಹೊಂದಿ
5. ಇದ್ದ ಸಂಪಾದವ ತಪ್ಪದೆ ಒಪ್ಪಿಸುವುದು = ಸರ್ವ ಸಮರ್ಪಣಾ ಭಾವವಿದು

**Classification:** Keerthane

**Ankita:** purandara vittala

**Location:** NA

**Category:** Artha Bhava, mukti marga, bhakti,

**Sub-Category:** bhakti, mukti, Krishna, deha, buddi, bimba, oota, jana, sukha, chakra, shankha, mudre, mantra, upadesha, mosa, dharm, sampattu,

**Pravachana:** NA

**Explanation:** NA